

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ಮಾಳ್ವಾರ್ ಆರುಳಿಚ್ಚೆಯ್

|| ಉರುಗುಮಾಲ್ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ಉರುಗುಮಾಲ್ ॥

ಆಱ್‌ವಾರ್ ಎವ್ವೆರುಮಾನದು ಶೀರೈ ತ್ತುಯರತ್ತುಡ್ ಕೂಱುದಲ್

‡ಉರುಗುಮಾಲ್ ನೆಂಜಂ \* ಉಯಿರ್ತಿ ಪರಮನ್ನಿ \*  
ಪೆರುಗುಮಾಲ್ ವೇಟ್ಟೈಯುಂ \* ಎನ್ ಶೆಯ್ತೇ ತೊಂಡನೇ \*  
ತೆರುವೆಲ್ಲಾಂ ಕಾವಿ ಕಮಱ್ \* ತಿರುಕ್ಕಾಟ್ಟುರೈ \*  
ಮರುವಿಯ ಮಾರ್ಯ ತ \* ಮಾಯಂ ನಿನೈದೊಱ್ (೧)

ನಿನೈದೊಱುಂ ಶೊಲ್ಲುಂದೊಱುಂ \* ನೆಂಜಿಡೆಂದುಗುಂ \*  
ವಿನೈಗೊಳ್ ಶೀರ್ ಪಾಡಿಲುಂ \* ವೇಂ ಎನದಾರುಯಿರ್ \*  
ಶುನೈಗೊಳ್ ಪೂಞ್ಶೋಲೈ \* ತ್ತೇ ಕಾಟ್ಟುರೈಯೆನ್ನಪ್ಪ \*  
ನಿನೈಗಿಲೇ ನಾನ್ ಉನಕ್ಕು \* ಆಟ್ಟೈಯ್ಯುಂ ನೀಮೈಯೇ (೨)

ನೀಮೈಯಾಲ್ ನೆಂಜಂ \* ವಂಜಿತ್ತು ಪ್ಪುಗುಂದು \* ಎನ್ನೈ  
ಈಮೈಯೈಯು \* ಎನ್ನುಯಿರಾಯ್ ಎನ್ನುಯಿರ್ ಉಂಡಾನ್ \*  
ಶೀರ್ ಮಲ್ಲು ಶೋಲೈ \* ತ್ತೇ ಕಾಟ್ಟುರೈಯೆನ್ನಪ್ಪ \*  
ಕಾರ್ ಮುಗಿಲ್ ವಣ್ಣ ತ \* ಕಳ್ಳಂ ಅಱಿಗಿಲೇನ್ (೩)

ಅಱಿಗಿಲೇ ತನ್ನಳ್ \* ಅನೈತ್ತುಲಗಂ ನಿಱ್  
ನೆಱಿಮೈಯಾಲ್ ತಾನುಂ \* ಅವಱ್ಱುಳ್ ನಿಱ್ಱುಂ ಪಿರಾನ್ \*  
ವೆಱಿ ಕಮಱ್ ಶೋಲೈ \* ತ್ತೇ ಕಾಟ್ಟುರೈ ಎನ್ನಪ್ಪ \*  
ಶಿಱಿಯವೆನ್ನಾರುಯಿರ್ ಉಂಡ \* ತಿರುವರುಳೇ (೪)

---

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱು sounds almost like ಱ್ಱು , ಱ್ಱು like ಱ್ಱು , and so on. The consonant-cluster ಱ್ಱು is pronounced somewhere between ಱ್ಱು and ಱ್ಱು. It is, however, colloquially acceptable to pronounce the clusters ಱ್ಱು and ಱ್ಱು as ತ್ತು and ಱ್ಱು, respectively.

ತಿರುವರುಳ್ ಶೆಯ್ಬವ್ ಪೋಲ \* ಎನ್ನುಳ್ ಪುಗುಂದು \*  
 ಉರುವಮುಂ ಆರುಯಿರುಂ \* ಉಡನೇ ಉಂಡಾನ್ \*  
 ತಿರುವಳರ್ ಶೋಲೈ \* ತ್ತೇ ಕಾಟ್ಕರೈಯೆನ್ನಪ್ಪ \*  
 ಕರು ವಳರ್ ಮೇನಿ \* ಎನ್ ಕಣ್ಣ ಕಳ್ಳಂಗಳೇ (೫)

ಎನ್ ಕಣ್ಣ ಕಳ್ಳಂ \* ಎನಕ್ಕು ಚ್ಚೆಮ್ಮಾಯ್ ನಿಱ್ಕುಂ \*  
 ಅಂಗಣ್ಣ ಉಂಡ \* ಎನ್ನಾರುಯಿಕ್ಕೋದಿದು \*  
 ಪುನಣ್ಣೈ ಎಯ್ಡಿ \* ಪ್ಪುಲಮ್ಬಿ ಇರಾಪ್ಪಗಲ್ \*  
 ಎನ್ ಕಣ್ಣ ಎನ್ನು \* ಅವನ್ ಕಾಟ್ಕರೈ ಏತ್ತುಮೇ (೬)

ಕಾಟ್ಕರೈ ಏತ್ತುಂ \* ಅದನುಳ್ ಕಣ್ಣಾ ಎನ್ನುಂ \*  
 ವೇಟ್ಟೈ ನೋಯ್ ಕೂರ \* ನಿನ್ನೈಂದು ಕರೈಂದುಗುಂ \*  
 ಆಟೈಳ್ಳಾನ್ ಒತ್ತು \* ಎನ್ನುಯಿರ್ ಉಂಡ ಮಾಯನಾಲ್ \*  
 ಕೋಳ್ ಕುಱೈಪಟ್ಟದು \* ಎನ್ನಾರುಯಿರ್ ಕೋಳ್ ಉಂಡೇ (೭)

ಕೋಳ್ ಉಂಡಾನ್ ಅನ್ನಿ ವಂದು \* ಎನ್ನುಯಿರ್ ತಾನ್ ಉಂಡಾನ್ \*  
 ನಾಳು ನಾಳ್ ವಂದು \* ಎನ್ನೈ ಮುಱ್ಪುಂ ತಾನ್ ಉಂಡಾನ್ \*  
 ಕಾಳ ನೀರ್ ಮೇಗ \* ತ್ತೇ ಕಾಟ್ಕರೈ ಎನ್ನಪ್ಪಱ್ಕು  
 ಆಳ್ ಅನ್ನೇ ಪಟ್ಟದು \* ಎನ್ನಾರುಯಿರ್ ಪಟ್ಟದೇ (೮)

ಆರುಯಿರ್ ಪಟ್ಟದು \* ಎನದುಯಿರ್ ಪಟ್ಟದು \*  
 ಪೇರ್ ಇದಱ್ ತ್ತಾಮರೈ ಕ್ಕಣ್ \* ಕನಿ ವಾಯದೋರ್ \*  
 ಕಾರ್ ಎಱಿಲ್ ಮೇಗ \* ತ್ತೇ ಕಾಟ್ಕರೈ ಕೋಯಿಲ್ ಕೋಳ್  
 ಶೀರ್ ಎಱಿಲ್ ನಾಲ್ ತಡಂದೋಳ್ \* ತೆಯ್ವ ವಾರಿಕ್ಕೇ (೯)

ವಾರಿಕ್ಕೊಂಡು \* ಉನ್ನೈ ವಿಱುಂಗುವನ್ ಕಾಣಿಲ್ ಎನ್ನು \*  
 ಆವುಱ್ಪು ಎನ್ನೈ ಒಱಿಯ \* ಎನ್ನಿನ್ ಮುನ್ನಂ  
 ಪಾರಿತ್ತು \* ತಾನ್ ಎನ್ನೈ \* ಮುಱ್ಪು ಪ್ಪರುಗಿನಾನ್ \*  
 ಕಾರ್ ಒಕ್ಕುಂ \* ಕಾಟ್ಕರೈಪ್ಪನ್ ಕಡಿಯನೇ (೧೦)

‡ಕಡಿಯನಾಯ್ ಕ್ಕಂಜನೈ \* ಕೊನ್ನ ಪಿರಾನ್ ತನ್ನೈ \*  
 ಕೊಡಿ ಮದಿಳ್ ತೇ ಕುರುಗೂರ್ \* ಚ್ಚಡಗೋಪನ್ ಶೋಲ್ \*

ವಡಿವಮೈಯಾಯಿರತ್ತು \* ಇಪ್ಪತ್ತಿನಾಲ್ ಶನ್ಮಂ  
ಮುಡಿವೆಯ್ಡಿ \* ನಾಶಂ ಕಂಡೀರ್ಗಳ್ ಎಂಗಾನಲೇ (೧೧)

|| ನಮ್ಮಾಳ್ವಾರ್ ತಿರುವಡಿಗಳೇ ಶರಣಂ ||